

ಪ್ರತಿಷ್ಠಾನ-ಸ್ನಾತ ನ

ಸಂತ ಶಿಕುನಾಳ ಕರೀಫರ
ಜನ್ಮದಿನ ಶತಮಾನೋತ್ಸವ
ಹಿನ್ನೆಲೆಯಲ್ಲಿ
ದೂರದರ್ಶನದ ವಿಶ್ವಾಂತ
ಹಚ್ಚುವರಿ
ಮಹಾನಿರ್ದೇಶಕ
ಡಾ.ಮಹಾತ್ಮೆ ಹೊತ್ತಿ
ಅವರು 'ಸಂತ ಶಿಕುನಾಳ
ಕರೀಫರ ಹಾಗೂ ಕಳಸದ
ಗುರುಗೋವಿಂದ ಭಟ್ಟರ
ಪ್ರತಿಷ್ಠಾನ' ಅರಂಭಿಸಿದ್ದಾರೆ.
ಈ ಪ್ರತಿಷ್ಠಾನದ ಮೂಲಕ
ಶಿಕುನಾಳ ಕರೀಫರ

ತತ್ತ್ವಪರಿಗಳನ್ನು ಮತ್ತೆ ಪ್ರಾರ್ಥಿಸುವ ಹಾಗೂ ಈ ಆಮೂಲ್ಯ
ಸಂಗೀತ ಅಸ್ತಿಯನ್ನು ಉಳಿಸಿ ಮುಂದಿನ ತಲೆಮಾರಿನವರಿಗೂ
ತಲುಪಿಸುವ ಮಹತ್ವದ ಉದ್ದೇಶವನ್ನು ಹೊಂದಿದ್ದಾರೆ. ಕರೀಫರ
ನಾಧನೆ, ಜೀವನ, ಬಿಂಠನೀಗಳನ್ನು ಒಬ್ಬೆ ಹಚ್ಚುವ ಹಲವು
ಕಾರ್ಯಕ್ರಮಗಳನ್ನು ವರ್ಷ ವಿಕೀ ನಡೆಸಿಕೊಂಡು ಬರುವ
ಯೋಜನೆಯೂ ಇವರೆ ಮನಸ್ಸನಲ್ಲಿದೆ.

ಇದೇ ಜುಲೈ 3ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ
ದಲ್ಲಿ 'ತತ್ತ್ವರಸಾಯನ' ಎಂಬ ವಿಶಿಷ್ಟ ಕಾರ್ಯಕ್ರಮವನ್ನು
ಪ್ರತಿಷ್ಠಾನ ಅಯೋಜಿಸಿದೆ. ಇಲ್ಲಿ ಪ್ರತಿಷ್ಠಾನದ ಉದ್ಘಾಟನೆಯೂ
ನಡೆಯಲಿದ್ದು ಶಿಕುನಾಳ ಕರೀಫರ ಗೀತೆಗಳನ್ನು ವಿವಿಧ ಸಂಗೀತ
ಕಲಾವಿದರು ಪ್ರಸ್ತುತಪಡಿಸಿದ್ದಾರೆ.

'ಪ್ರತಿಷ್ಠಾನ ವರ್ಷ ವಿಕೀ ಹತ್ತು ಹಲವು ಕಾರ್ಯಕ್ರಮಗಳನ್ನು
ಅಯೋಜಿಸಿ ಸರ್ಕಿಯವಾಗಿರ್ದೆ. ಕೋಮ್ಯು ಸೌಕಾರ್ಯ,
ಮಾನವೀಯ ಮೌಲ್ಯ ಬೆಳೆಸುವ ವಿವಿಧ ಕಾರ್ಯಕ್ರಮಗಳನ್ನು
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹಮ್ಮಿ ಕೊಳ್ಳುವ ಆಯಂತ್ರೇಯ
ಇಲ್ಲಿ ಶಿಕುನಾಳ ಕರೀಫರ ಗೀತೆಗಳ ಗಾಯನ, ಸ್ತೋತ್ರ
ಮುಂತಾದವರ್ಗಗಳನ್ನು ಸ್ಥಳೀಯ ಕಲಾವಿದರು ನಡೆಸಿ

ಹೊಡುತ್ತಾರೆ. ಹೋಮ್ಯುಸೌಕಾರ್ಯಕ್ಕೆ ದುಡಿದೆ
ಸುಮಾರು 200 ಜನರಿಗೆ ಸನ್ನಾನೆ, ಪ್ರತ್ಯೇ
ಕೊಡುವ ಉದ್ದೇಶವೂ ಪ್ರತಿಷ್ಠಾನಕ್ಕಿಂತ
ಸಮಾಜಸೇವೆ, ಮಾನವೀಯ
ಮೌಲ್ಯಕ್ಕೆ ದುಡಿಯುವರನ್ನು
ಗುರುತಿಸಿ ಜೆಲ್ಲಾವಾರು
ಅಂಥ ಸಾಧಕರಿಗೆ ಸನ್ನಾನೆ
ಮಾಡಲಾಗುತ್ತದೆ. ಈ
ಪ್ರತ್ಯೇ ಅರ್ಜಿ ಹಾಕಿ
ಪಡೆಯುವಂಥದ್ದಲ್ಲ'
ಎಂದು
ಸೈಷ್ಟಪಡಿಸುತ್ತಾರೆ
ನಾಡೋಜ
ಪುರಸ್ಕರಣೆ ಆದ
ಮಹೇಶ್ ಹೊತ್ತಿ.



ಕರೀಫರ ಜನನ-ವಿಧ್ಯಾಭ್ಯಾಸ

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಶಿಶುನಾಳ ಗ್ರಾಮದ (ಅಂದಿನ ಧಾರವಾಡ ಜಿಲ್ಲೆ) ದೇವಕಾರ ಮನೆತನದಲ್ಲಿ ಜುಲೈ 3, 1819ರಲ್ಲಿ
ಜನಿಸಿದರು ಮಹಮ್ಮದ್ ಶರೀಫರು. ತಂದೆ ಇಮಾಮ್ ಹಜರತ್
ಸಾಹೇಬ ಹಾಗೂ ತಾಯಿ ಹಜ್ಜೂಮಾ. ಇವರು ಜನಿಸಿದ್ದೂ, ದೇಹತ್ವಾಗ
ಮಾಡಿದ್ದೂ ಒಂದೆ ದಿನಾಂಕ (ಜುಲೈ 3) ಎಂದು ಹೇಳಲಾಗುತ್ತಿದೆ.
ಹುಟ್ಟಿದ ದಿನಾಂಕ ಬಗ್ಗೆ ಸ್ವಲ್ಪ ಗೊಂದಲವಿದೆ. ಕೆಲವರು ಇದನ್ನು
ಮಾರ್ಕೋ 7ರಂದು ಎಂದೂ ವಾದಿಸುತ್ತಾರೆ ಆದರೆ ತಜ್ಫರ, ಸಾಹಿತ್ಯ, ಗ್ರಂಥಕಾರರ ಹಾಗೂ ಸ್ಥಳೀಯರ ಅಭಿಪ್ರಾಯದ ಪ್ರಕಾರ ಇವರ ಜನ್ಮಿನ
ಜುಲೈ 3 ಆಗಿದೆ. ಶಿಶುನಾಳದ ಶರೀಫರ ಗದ್ದುಗೆಯಲ್ಲಿ ಜುಲೈ 3 ರಂದೇ
ಅವರ ಹುಟ್ಟುಹಬ್ಬ ಹಾಗೂ ದೇಹತ್ವಾಗದ ದಿನವನ್ನು ಆಚರಿಸಲಾಗುತ್ತಿದೆ.
ಈ ಪ್ರಕಾರ 2018ರ ಜುಲೈ 3 ಶರೀಫರ ಜನ್ಮ ದ್ವಿತೀಯಮಾನೋತ್ಸವ ದಿನ.

ಶರೀಫರ ತಮ್ಮ ಉಲಿನ ಕೂಲಿಮರದಲ್ಲಿ ಆರಂಭಿಕ ವಿಧ್ಯಾಭ್ಯಾಸ
ಪಡೆದವರು. 7 ನೇ ತರಗತಿ ಪರಿಕ್ಷೇಯಲ್ಲಿ ಪಾಸಾದ ಬಳಿಕ ಶಿಶುನಾಳದ
ಅಕ್ಷಪಡ್ಡದ ಗ್ರಾಮಗಳಾದ ಮಂಡಿಗಳಲ್ಲಿ, ಕ್ಯಾಲಕೋಂಡ, ಪಾಲೋಗಟ್ಟಿ,
ವರ್ಬುಬಿಡಿಹಾಳ, ಗುಂಜಳಗಳಲ್ಲಿ ಶಿಕುನಾಳ ಕೆಲ ಕಾಲ ಕೆಲಸ
ಮಾಡಿದರು. ಬಾಲ್ಯದಿಂದಲೇ ರಾಮಾಯಣ, ಮಹಾಭಾರತ,
ದೇವಿಪುರಾಣ, ಪ್ರಭುಲಿಗಳೀಲೀಗಳಂತಹ ಕಾವ್ಯಗಳನ್ನು ಅಧ್ಯಯನ
ಮಾಡಿದರು. ಹಬ್ಬಾಗಳಿಗಳಲ್ಲಿ ಬಯಲಾಟಗಳಲ್ಲಿ ಪಾತ್ರ, ಸರ್ವಜ್ಞ
ಸರ್ವಭೂಷಣ ಶಿವಯೋಗಿಗಳ ಕಾವ್ಯವಾಚನ. ಶಾಸ್ತ್ರಪುರಾಣಗಳ ಶ್ರವಣ
ಮನನ, ಮೊಹರಮ್ ಹಬ್ಬಾಗಳ ರಿಂದ ರಚನೆ ಮತ್ತು ಹೆಣ್ಣೆ ಮೇಳ
ಕುಣಿತ ಇವುಗಳ ಪ್ರಭಾವದಿಂದಾಗಿ ಆಧ್ಯಾತ್ಮಿಕ ವಿವರಿಗಳಲ್ಲಿ ವೀಕ್ಷಣ
ಅಭಿರೂಚಿ ಬೇಳಿಸಿಕೊಂಡರು. ಇವರ ಸಾಹಿತ್ಯ ರಚನೆ ಉತ್ಸಾಹ ಮಟ್ಟದ್ದು
ಮಾಡುವಲ್ಲ ಸಾಮಾಜಿಕ ಕಳಕಳಿಯಿಂದ ಕೂಡಿತ್ತು. ಇವರ ವಿಚಾರಧಾರೆ,
ಚಿಂತನೆಗಳು, ಜಾತ್ಯಕ್ಷಿತ ಮನೋಭಾವ.. ಇವೆಲ್ಲವೂ ಶರೀಫರನ್ನು
'ಸಂತಕವಿ'ಯನ್ನಾಗಿಸಿತು. ತತ್ತ್ವಪದಗಳನ್ನು ಕರಾರುವಕ್ಕಾಗಿ ಮಂಡಿ,
ಜಗತ್ತಿಗೆ ತಲುಪಿಸಿ 'ತತ್ತ್ವಪದಗಳ ಹರಿಕಾರ' ರಾದರು ಶರೀಫರು.

ಆಧ್ಯಾತ್ಮದ ಮುದಿತ

ವಿವಾಹ ಬಂಧನಕ್ಕೂ ಒಳಗಾಗಿ ಕುಂದಗೋಳದ ಫಾತಿಮಾಳನ್ನು
ವರಿಸಿದರು. ಜೀವನದ ಅನುಭವ, ಹಂಬಲ, ಚಿಂತನೆಗಳು ಆಧ್ಯಾತ್ಮದ ದ್ರಕ್ಷ್ಯ
ಹೊರಳಿದ್ದು. ಈ ಆಧ್ಯಾತ್ಮಿಕ ಜಾತ್ಯನದ ಹಂಬಲ ಹೆಚ್ಚಾದಂತೆ ಶರೀಫರು
ತಮ್ಮ ತಕ್ಷಾದಾದ ಒಬ್ಬ ಆಧ್ಯಾತ್ಮಿಕ ಗುರುವನ್ನು ಹುಡುಕ ತೊಡಗಿದರು.
ಕಳಸದ ಗುರು ಗೋವಿಂದ ಭಟ್ಟರು ಇವರ ಆಧ್ಯಾತ್ಮಿಕ ಆಸ್ತಿಯನ್ನು
ನೀರೆದೆ ಬೋಣಿಸಿದರು. ಅವರೆ ಆಧ್ಯಾತ್ಮಿಕ ಗುರುವೂ ಆದರು.
ಬ್ರಾಹ್ಮಣ ಗುರುವಾದ ಗೋವಿಂದ ಭಟ್ಟರನ್ನು ಆಶ್ರಯಿಸಿದ ಶರೀಫರನ್ನು
ಸ್ವಜಾತಿ ಬಾಂಧವರು ವಿರೋಧಿಸಿದರೂ ಲೇಖೆಸಲೀಲ್. ಕಳಸದ ಗುರು
ಗೋವಿಂದಭಟ್ಟರು ತ್ರಿಕಾಲ ಜಾತ್ಯನಿಗಳು, ಅವಧಾರಕರಿಂದ ಶಾಸ್ತ್ರಿ
ಪಡೆದವರು. ವಾಕ್ ಸಿದ್ದಿಯುಳ್ಳವರು, ಮಹಾತಪ್ಯಗಳು. ದೇವಿ
ಆರಾಧಕರು. ಧ್ಯಾನ ಮಾಡಲು ಕುಳಿತರೆ 3-4 ದಿನಗಳಾದರೂ
ಪಳ್ಳುರಿಲ್ಲ. ಪ್ರಾಪಂಚಿಕ ಜೀವನದ ಯಾವುದೇ ಆಗುಹೋಗಳು
ಅವರನ್ನು ಬಾಧಿಸುತ್ತಿರಲ್ಲ. ಅಂತೆಯೇ ಮಡಿ, ಮೈಲಿಗೆ, ಅಸ್ವಾಶ್ಯಕೆ,
ಮೂಡನಂಬಿಕೆ, ಕಂಡಾಚಾರಗಳಿಂದ ಅವರು ದೂರವಿದ್ದರು. ಈ
ವೈಜ್ಞಾನಿಕ ಮನೋಭಾವ ಶಿಷ್ಟರಾದ ಶರೀಫರ ಮೇಲೂ ಆಗಾಧ ಪ್ರಭಾವ
ಬೀರಿತು.

ಶರೀಫರು ರಚಿಸಿದ ಎಲ್ಲ ತತ್ತ್ವಪದಗಳಲ್ಲಿ ಗುರು ಗೋವಿಂದಭಟ್ಟರ
ಸ್ವರಚ್ಚೆ ಮಾಡುವುದನ್ನು ಎಂದೂ ಮರೆಯಲ್ಲಿ. ಈ ನಿಟ್ಟಿನಲ್ಲಿ ಅವರ
ಗೌರವ, ಸ್ವಾನಮಾನ ಇನ್ನೂ ಎತ್ತರಕ್ಕೆ ಏರಿದವು. ಸಾಹಿತ್ಯ-ಸಂಸ್ಕೃತಿ-
ಸಂಗೀತದ ಮೇರು ಶಿಶಿರವಾದರು ಶರೀಫರು.

70 ವರ್ಷಗಳ ಜೀವನ ಸುದೀರ್ಘ ಪಯಣ ಮುಗಿಸಿ ಜುಲೈ 3,
1889ರಂದು ಶರೀಫರು ಬಾರದ ಲೋಕಕ್ಕೆ ತರಳಿದರು.